



# ಕನ್ನಡಮನ್‌ ದತ್ತಪ್ರತ್ಯೇ ಷಸ್ತಮಿನ ಭೋಗಾರಾಮ್

ಗುವಾಹಟಿಯಲ್ಲಿ ಕಾರು ಚಾಲಕ ಕನ್ನಡ ಮಾತನಾಡಿದಾಗ ಆಶ್ಚರ್ಯವಾಯಿತು.  
ಭೋಗಾರಾಮ್ ಎನ್ನುವ ಆ ವ್ಯಕ್ತಿ ಕನ್ನಡವನ್ನು ಮಾತ್ರವಲ್ಲ, ಕನ್ನಡ ನುಡಿಯ ವಿವೇಕವನ್ನೂ ಮೈಗ್ರೋಡಿಸಿಕೊಂಡಿದ್ದಾನೆ.

■ ಗುರುರಾಜ್ ಶಾಸ್ತ್ರಿ

**ದ**ರಡು ವರ್ಷಗಳ ಹಿಂದೆ ಅರುತ್ತಾಚಲ ಪ್ರದೇಶಕ್ಕೆ ಪಕ್ಕೆವೆಕ್ಕುವುದಿಗೆ ಹೋಗಿದ್ದವು. ಗುವಾಹಟಿಯಲ್ಲಿ ಒಂದು ದಿನ ತಂಗಿ, ನಂತರ ಅರುತ್ತಾಚಲ ಪ್ರದೇಶಕ್ಕೆ ತೆರಳುವುದು ಎಂದು ನಿರ್ಧರಿಸಿದ್ದೇವು. ಪ್ರಯಾಣಕ್ಕೆ ಕಾರ್ ಬುಕ್ ಮಾಡಿದ್ದೇವು. ಎಪ್ಪು ಹೋತ್ತು ದರೂ ಕಾರ್ ಬರಲೇ ಇಲ್ಲ. ನಾನು ಚಾಲಕನಿಗೆ ಹೋನ್ ಮಾಡಿದೆ. ‘ನೀವು ನಗದು ಕೆಡುವುದಾದರೆ ನಾನು ಬರುತ್ತೇನೆ, ಬ್ಯಾಂಕ್ ಮಾಲಕ ನಗದು ವರ್ಗವನೇ ಮಾಡುವುದಾದರೆ ಬರುವುದಿಲ್ಲ’ ಎಂದ. ನಾನು ಬುಕ್ ಮಾಡಿದ ಕಾರನ್ನು ಕ್ವಾನ್‌ಲ್ ಮಾಡಿದೆ.

ನಂತರ ಆ ಕಾರ್ ಚಾಲಕನ ಹೋನ್ ನನಗೆ ಬಂತು. ಆತ ‘ನೀವು ಎಲ್ಲಿರುವರೋ ಅಲ್ಲೇ ಇರಿ, ಬರುತ್ತೇನೆ’ ಎಂದ. ನಾನು ‘ಆಗಲೇ ಕ್ವಾಬ್ ಕ್ವಾನ್‌ಲ್ ಮಾಡಿ ಆಗಿರೆ’ ಎಂದು ಹೇಳಿದೆ. ‘ಪರವಾಗಿಲ್ಲ, ಅದೇ ಬೆಲೆಯಲ್ಲಿ ಬರುತ್ತೇನೆ’ ಎಂದ. ಅವನಿಗಾಗಿ ಕಾಯಿಕೊಡಿದ್ದೇವು. ಇದು ನಿಮಿಷದ ನಂತರ ಅವನು ನಾವಿದ್ದಿಲ್ಲಿ ಬಂದ ಅವನೊಂದಿಗೆ ನಮ್ಮ ಸಂಭಾವನೆ ನಡೆದ್ದು ಹಿಂದಿ ಭಾವಿಸ್ತು. ಅವನು ನಿರ್ಧಾರ ಬದಲಿಸಲು ಕಾರಣವೇನೆಂದು ನಾನು ತೇಣಿದೆ. ಅದಕ್ಕೆ ಅವನು, ‘ಟ್ರೋಕಾಲ್ರೋನಲ್ಲಿ ನಿಮ್ಮ ಹೋನ್ ನಂಬರ್ ಬೆಂಗಳೂರಿನಿಂದು ಎಂದು ಬಂತು. ಅದಕ್ಕಾಗಿ ನಾನು ಮದುಕೊಂಡು ಬಂದೇ’ ಎಂದ. ನಂತರ, ನಮಗೆ ಆಶ್ಚರ್ಯವಾಗುವಡೆ ಶುದ್ಧ ಕನ್ನಡದಲ್ಲಿ ಮಾತನಾಡಲು ಪೂರಂಭಿಸಿದ. ಆ ಕಾರು ಚಾಲಕನ ಹೆಸರ್ ಭೋಗಾರಾಮ್.

ಮುಖಿಕರೆ ನೋಡಿದರೆ ಅವನು

ಉತ್ತರ ಪ್ರಾವ್ ಭಾರತಕ್ಕೆ ಸೇರಿದವನೆಂದು ಗೊತ್ತಾಗುತ್ತಿತ್ತು. ಆದರೆ ಅವನ ಕನ್ನಡ ಭಾಷೆ ತುಂಬಾ ಸ್ವಷ್ಟವಾಗಿತ್ತು. ಕನ್ನಡ ಮಾತನಾಡಲು ಹೇಗೆ ಕಲಿತೆ ಎಂದು ನಾನು ತೇಣಿದಾಗ – ಎಂಟು ವರ್ಷ ಬೆಂಗಳೂರಿನಲ್ಲಿ ಕನ್ನಡಿಗರ ಆರು ಕುಟುಂಬಗಳು ನೆಲೆಸಿದ್ದ ಅಪಾರ್ಟ್‌ಮೆಂಟ್‌ನಲ್ಲಿ ವಾರ್ಕ್‌ಮ್ಯಾನ್ ಆಳಿದ್ದರು ಹಾಗೂ ಒಂದು ಕಂಪನಿಯಲ್ಲಿ ಎರಡು ವರ್ಷ ಚಾಲಕನಾಗಿ ಕೆಲಸ ಮಾಡಿದ್ದನ್ನು ಹೇಳಿಕೊಂಡೆ. ಅವನ ಕನ್ನಡ ಭಾಷೆಯ ಸ್ವಷ್ಟತೆ ಕನ್ನಡಿಗರಿಂದ ಹೇಳಿಕೊಳ್ಳುವ ಬೆಂಗಳೂರಿನ ಹಲವರಿಗಿಂತಲೂ ಚೆನ್ನಾಗಿತ್ತು. ಮದುವೆ ಮಾಡಿಕೊಂಡು ಎರಡು ವರ್ಷದ ನಂತರ ಮತ್ತೆ ಬೆಂಗಳೂರಿಗೆ ವಾರ್ಕ್ ಬರುತ್ತೇನೆ ಎಂದು ಹೇಳಿದೆ.

‘ಆರು ತಿಂಗಳಿನಿಂದ ನಾನು ಕನ್ನಡದಲ್ಲಿ ಮಾತನಾಡಿಲ್ಲ. ದಯವಿಟ್ಟು ನೀವು ಕನ್ನಡದಲ್ಲಿ ಮಾತನಾಡಬೇಕು’ ಎಂದು ಹೇಳಿದೆ. ನಮಗೂ ಸಂತೋಷವಾಯಿತು. ನಾವು ಹೋಗಬೇಕಿದ್ದ ಸ್ಥಳಗಳಿಗೆ ಮುತುವರ್ವಿಯಿಂದ ಕೆರೆದುಕೊಂಡು ಹೋದೆ. ದಿನದ ಹೊನೆಯಲ್ಲಿ ಹಣ ಹೊಡಲು ಹೋದಾಗ, ‘ಮಾತನಾಡಿದ್ದಿಂತ ಕೆಮ್ಮೆ ಹಣ ಹೊಡಿ, ಪರವಾಗಿಲ್ಲ’ ಎಂದ. ನನಗೆ ಮನಸ್ಸು ಬರಲಿಲ್ಲ. ಅವನು ಹೇಳಿದ್ದ ಸಾವಿರದ ಆರುನೂರು ರೂಪಾಯಿಗೆ ಇನ್ನೂ ನೂರು ರೂಪಾಯಿ ಸೇರಿಸಿಕೊಟ್ಟೆ. ‘ನೂರು ರೂಪಾಯಿ ಹೆಚ್ಚಿಗೆ ಏಕೆ ಹೊಟ್ಟುದ್ದು?’ ಎಂದು ತೇಣಿದೆ. ‘ಕನ್ನಡದಲ್ಲಿ ಮಾತನಾಡಿ ನಮ್ಮನ್ನು ಸಂತೋಷಪಡಿಸಿರುವೆ.

ಹಾಗಾಗಿ ಹೊಟ್ಟಿದ್ದೇನೆ ಎಂದೆ.

ಗುವಾಹಟಿಯಿಂದ ನಾವು ಅರುತ್ತಾಚಲ ಪ್ರದೇಶಕ್ಕೆ ಹೋಗುತ್ತಿದ್ದೇವೆ. ವಾರ್ಕ್ ಆಗುವುದು ಮುಂದಿನ ಶನಿವಾರ. ಭಾಸುವಾರ ಬೆಳಗ್ಗೆ ನನಗೆ ವಿಮಾನ ನಿಲ್ಲಾಣಕ್ಕೆ ಹೋಗುವುದಕ್ಕಾಗಿ ಕಾರ್ ಬೆಂಗಳೂರುತ್ತದೆ. ನಾನು ನಿನಗೆ ತಿಳಿಸುತ್ತೇನೆ. ಬರಬೇಕು ಎಂದೆ. ಸಂತೋಷದಿಂದ ಬಿಟ್ಟಿದೆ.

ಶನಿವಾರ ನಾವು ಗುವಾಹಟಿಗೆ ಬಂದು, ಹೋನ್ ಮಾಡಿದ ತಕ್ಷಣ ಭೋಗಾರಾಮ್ ಕನ್ನಡದಲ್ಲಿ ಮಾತನಾಡುತ್ತಾ, ‘ಪ್ರಯಾಣ ಹೇಗಾಯಿತು?’ ಎಂದು ವಿಚಾರಿಸಿದ. ಮಾರನೇ ದಿನ ಬೆಳಗ್ಗೆ ವಿಮಾನ ನಿಲ್ಲಾಣಕ್ಕೆ ಹೋಗಲು ಕಾರ್ ತೆಗೆದೆಕೊಂಡು ಬರಲು ತಿಳಿಸಿದೆ. ಮರುದಿನ ಬೆಳಗ್ಗೆ ಅವನೊಂದಿಗೆ ಕನ್ನಡದಲ್ಲಿ ಮಾತನಾಡಿಕೊಂಡು ವಿಮಾನ ನಿಲ್ಲಾಣಕ್ಕೆ ಹೋರಿಸುವುದು. ವಿಮಾನ ನಿಲ್ಲಾಣ ತಲ್ಲಿಬಿಡಾಗ ಹಣ ಕೊಡಲು ಹೋದಾಗ, ‘ನನಗೆ ನಿಮ್ಮೊಂದಿಗೆ ಕನ್ನಡ ಮಾತನಾಡಿ ಬಹಲ ಸಂತೋಷವಾಗಿದೆ, ಹಣವೇನೂ ಬೇಡ’ ಎಂದ. ಬಲವಂತ ಮಾಡಿದಾಗ ‘೬೦೦ ರೂಪಾಯಿ ಕೊಡಿ’ ಎಂದು.

‘ಮುಂದಿನ ಸಲ ನೀವು ಗುವಾಹಟಿಗೆ ಬಂದರೆ ಗೊಸ್ ಹೋಸ್‌ಗೆ ಹೋಗಬೇಡಿ. ನನ್ನ ಮನೆಯಲ್ಲಿ ನಾನು ಮತ್ತೆ ನನ್ನ ಅಮ್ಮೆ ಇಬ್ಬರೇ ಇರುವುದು. ನಮ್ಮ ಮನಗೆ ಬಂದಿರಬಹುದು’ ಎಂದು. ಕನ್ನಡ ಭಾಷೆಯ ಜೊತೆಗೆ ಕನ್ನಡಿಗರ ಉಪಕಾರವನ್ನೂ ಭೋಗಾರಾಮ್ ಕಲಿತುಕೊಂಡಿದ್ದಾನೆ ಅನ್ವಿತ.

ಪ್ರತಿಕ್ರಿಯೆ: [feedback@sudha.co.in](mailto:feedback@sudha.co.in)